



International Journal of **Kannada** Research

www.kannadajournal.com

ISSN: 2454-5813

IJKR 2019; 5(4): 136-138

© 2019 IJKR

www.kannadajournal.com

Received: 04-08-2019

Accepted: 06-09-2019

Vaggi Khandappa Ganapati

Assistant Professor,
Department of Arts, VKG
Degree College Aland, Gulbarga
University, Kalaburagi,
Karnataka, India

ಶರಣರ ವಚನಗಳಲ್ಲಿ ಜೀವನ ಮೌಲ್ಯ

Vaggi Khandappa Ganapati

ಶಿವಶರಣರ ಬದುಕು ಗಾಳಿ ಸೋಂಕದ. ದುಂಬಿ ಮುಟ್ಟದ, ಅರುಣ ಇಣುಕದ ಪರಿಮಳ ತುಂಬಿದ ವೈವಿದ್ಯಮಯ ಪುಷ್ಪಗಳಿದ್ದಂತೆ. ಒಂದೊಂದರಲ್ಲಿಯೂ ಒಂದೊಂದು ಹೊಸ ಕಂಪು ಹೊರಸೂಸುವಂತೆ ಒಬ್ಬೊಬ್ಬ ಶಿವಶರಣನ ಅಭಿವ್ಯಕ್ತಿಯಲ್ಲೂ ಒಂದೊಂದು ಹೊಸ ಹೊಸ ವಿಚಾರ ಅನುಭಾವದ ಬಗೆ ಬಗೆಯ ವಿವರಣೆ ಅವರ ವಚನಗಳಲ್ಲಿ ಕಂಡುಕೊಂಡ ವಿಚಾರಗಳು ವಿಮರ್ಶಾತೀತವಾದವು. ಅವುಗಳನ್ನು ಓದಲು ಆನಂದ ಕೇಳಲು ಇಂಪು ಆಚರಣೆಯಲ್ಲಿ ತಂದಾಗ ಜೀವನವೇ ಮುದದ ಮುದ್ದೆಯಂತಾಗುತ್ತದೆನ್ನುವುದು ತಪ್ಪಲ್ಲ.

ಬದುಕು ಭ್ರಮನಿರಸವಾಗದೆ ಸಂಭ್ರಮಯುತವಾಗಬೇಕಾದರೆ ಶರಣರ ವಚನಗಳ ವಿಚಾರ ರೂಢಿಯಲ್ಲಿ ತರಬೇಕು ಅನುಭಾವಿಗಳ ಜೊತೆಗೂಡಿ ಬದುಕು ಸವೆಸಿದವರಿಗೆ ಮರುಜನ್ಮವಿಲ್ಲ. ಯಾವ ಸಿರಿಸಂಪತ್ತು ರಾಜ್ಯ ಸುಖಕ್ಕಿಂತ ಕಡಿಮೆಯಿಲ್ಲದ ಅದಕ್ಕಿಂತ ಮಿಗಿಲಾದ ಸುಖ ಸಮೃದ್ಧಿ ಕೂಡವಂತಹವು ವಚನಗಳಾಗಿವೆ. ಶರಣರ ನುಡಿಗಳು ಇಂದಿನ ಕಲುಷಿತ ಬದುಕಿಗೆ ಅತ್ಯವಶ್ಯಕವಾಗಿದೆ ದೈವ ಶಕ್ತಿಯನ್ನು ಮರೆತು ಕೊಬ್ಬಿರುವ ಮನುಷ್ಯನು ಸೃಷ್ಟಿಕರ್ತನಂತೆ ಇಂತಹ ಸಚರಾಚರ ಜೀವವೈವಿದ್ಯ ರಾಶಿಯನ್ನು ಅಗಣಿತ ಗ್ರಹ ನಕ್ಷತ್ರಗಳನ್ನು ಸೃಷ್ಟಿಸಲು ಸಾಧ್ಯವೇ? ಇದನರಿತು ಸೃಷ್ಟಿಕರ್ತನಿಗೆ ಮನ ತುಂಬಿ ಭಕ್ತಿಯಿಂದ ಆರಾಧಿಸುವುದು ಜೀವನದಲ್ಲಿ ಅವಶ್ಯಕವಾಗಿದೆ.

ಶಿವಪೂಜೆಯನ್ನು ಕಡೆಗಣಿಸಿ ವಿಷಯ ವಾಸನೆಗಳಿಗೆ ಒಳಗಾಗಿ ಬದುಕುವುದು ಸರಿಯಲ್ಲ. ಅದು ವೇಶಿಯ ಎಂಜಲು ತಿಂದಂತಾಗುತ್ತದೆ. ಅದುದರಿಂದ ಆ ಪರಶಿವನನ್ನು ಆರಾಧಿಸಿ ಇಹ ಪರದ ಸೌಖ್ಯವನ್ನು ಪಡೆದುಕೊಳ್ಳಲು ಇಚ್ಛಿಸುವುದೇ ನಿಜವಾದ ಮಾನವ ಧರ್ಮವಾಗಿದೆ. ನಮಗಾಗಿ ಎಲ್ಲವನ್ನು ಕೊಡಮಾಡಿದ ಆ ಸೃಷ್ಟಿಕರ್ತನಿಗೆ ಚಿರಋಣಿಯಾಗಿ ಬದಕಬೇಕು ಆತನಲ್ಲಿ ನಮ್ಮ ಭಕ್ತಿಯನ್ನು ತೋರಿಸಬೇಕು ಬದುಕಿನಲ್ಲಿ ಎನೆಲ್ಲ ತೊಂದರೆಗಳು ಆಗಾಗ್ಗೆ ಬರಬಹುದು ಅದಕ್ಕೆ ಅಂಜದೆ ನಿತ್ಯ ನಿರಂಜನ ಸ್ವರೂಪವಾದ ಶಿವನನ್ನು ಮರೆಯದೆ ಆರಾಧಿಸಿ ಮೋಕ್ಷದ ಮಾರ್ಗವನ್ನು ಕಂಡುಕೊಳ್ಳಬೇಕು.

ಇಳಿ ಬೆಳೆ ಗಾಳಿ ಜಲ ಎಲ್ಲವನ್ನು ನಮಗಾಗಿ ನೀಡಿದ ಆ ದೈವವನ್ನು ಮರೆಯದೆ ಗೌರವವನ್ನು ತೋರಿಸಬೇಕು ಎನ್ನುವ ಶರಣರ ವಚನ ವಿಚಾರಗಳು ಆದರ್ಶ ಬದುಕಿಗೆ ಮಾರ್ಗದರ್ಶನ

Corresponding Author:

Vaggi Khandappa Ganapati

Assistant Professor,
Department of Arts, VKG
Degree College Aland, Gulbarga
University, Kalaburagi,
Karnataka, India

ನೀಡುವಂತಿದೆ. ಗಾಳಿಯ ಸೊಡರು ಸಂತೆಯ ಮಂದಿಯಂತೆ ಏನೇನೋ ಆಸೆ ಆಮಿಷಗಳಿಂದ ತುಂಬಿಕೊಂಡಿರುವ ಅಶಾಶ್ವತ ಬದುಕಿನಲ್ಲಿ ಇದನ್ನೆಲ್ಲ ಮರೆತು ದೇವರನ್ನು ಸ್ಮರಿಸಿದರೆ ಬದುಕು ಹಸನಾಗುತ್ತದೆ. ಕೇವಲ ಸಂಸಾರವನ್ನೆ ನಂಬಿ ಕುಳಿತರೆ ನಮ್ಮ ಬದುಕು ಖಡ್ಗಕ್ಕೆ ಹತ್ತಿದ ತುಪ್ಪವನ್ನು ನೆಕ್ಕಿ ನಾಯಿ ಹಾಳಾದಂತಾಗುತ್ತದೆ. ಕೇವಲ ಬಾಹ್ಯ ಆಡಂಬರಕ್ಕೆ ಬೆಲೆಕೊಟ್ಟು ವೈಭವದ ಉಡುಗೆ ತೊಡುಗೆ ತೊಟ್ಟರೆ ಬದುಕು ವ್ಯರ್ಥ ಪರಮಾತ್ಮನು ಇದ್ದೇ ಇರುತ್ತಾನೆ. ನಮ್ಮ ಪುಣ್ಯಪಾಪಗಳಿಗೆ ತ್ವ ಪ್ರತಿಫಲ ದೇವರು ಕೊಡುತ್ತಾನೆ. ಹುಟ್ಟಿದ ಪ್ರತಿ ಜೀವಿಗೂ ಸಾವು ಇದ್ದೇ ಇದೆ ಅದರೆ ಅಹಂಕಾರಿಯಾದ ಮನುಷ್ಯ ಇದನ್ನು ಮರೆತು ನಾನು ಅಮರ ಶಾಶ್ವತನೆಂಬಂತೆ ವರ್ತಿಸುವ ಏನೆಲ್ಲವನ್ನು ಕೂಡಿಸಿಡುತ್ತಾನೆ... ಬಹುಮಹಡಿ ಮನೆಕಟ್ಟಿ ವಿಲಾಸಿ ಜೀವನ ಸಡೆಸುತ್ತಾನೆ. ಇದೆಲ್ಲ ಮೂರು ದಿನದ ಸಂತೆ. ಶೂಲಕ್ವೇರಿದ ವ್ಯಕ್ತಿಯಂತಿರುವ ಕ್ಷಣಿಕ ಬದುಕನ್ನು ನಂಬಿ ದೇವರನ್ನು ಮರೆಯುವುದು ನಮ್ಮೆಲ್ಲರ ಸ್ವಭಾವವಾಗಿದೆ ಇದು ಸೂಕ್ತವಲ್ಲ. ಹೊತ್ತು ಹೋಗುವ ಮುನ್ನ ಮೃತ್ಯು ಒಯ್ಯದ ಮುನ್ನಡೆ ಜಗದೊಡೆಯನ ಸೇವೆ ಮಾಡಿ ಮರಣದಲ್ಲಿಯೂ ಆನಂದ ಪಡೆಯುವಂತೆ ಬದುಕುಮಾಡಬೇಕು. ದೇವನ ಬಗ್ಗೆ ಸಂಶಯ ತಾಳದೆ ನಿಶ್ಯಂಕೆಯಿಂದ ಇದ್ದರೆ ಯಾವ ವಿಪತ್ತುಗಳು ಬಂದರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಜೀವನದಲ್ಲಿ. ಎನ್ನುವ ಶರಣರ ನುಡಿಮುತ್ತುಗಳು ನಮ್ಮಲ್ಲಿಯೇ ಸಕಲ ಸನ್ಮಂಗಳ ಶಕ್ತಿ ತುಂಬಿದೆ. ಅ ಅರಿವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವುದು ನಿಜವಾದ ಮಾನವೀಯತೆಯಾಗುತ್ತದೆ. ಶ್ರೀ ಗುರುವಿನ ಹಿತನುಡಿಗಳನ್ನು ಆಲಿಸುತ್ತ ಆಚರಿಸುತ್ತ ಬದುಕು ಸಾಗಿಸುವುದು ಅಮೃತ ಸಾಗರದಲ್ಲಿ ತೇಲಾಡಿತಂದಿರುತ್ತದೆ ಎಂಬ ಶರಣರ ಸಿರಿ ವಚನಗಳು ನಮ್ಮ ಆಸೆ ಆಕಾಂಕ್ಷೆ ಬೇಕು ಬೇಡ ಎಲ್ಲವು ದೇವರಿಗೆ ಮುಡಿಪಾಗಿರಿಸಬೇಕು. ಆತನನ್ನು ಉದಯಕಾಲದಿಂದಲೇ ನೆನೆಯುತ್ತ ಆತನ ಸ್ವಾಗತಕ್ಕೆ ಹಂಬಲಿಸುವಂತೆ ಹೃದಯ ಮನಸ್ಸುಗಳು ಸನ್ನದ್ಧವಾಗಿರಬೇಕು.

ಜಗದ ಚಲುವನ್ನು ಕೇವಲ ಕಾಮುಕ ಕಣ್ಣಿನಿಂದ ನೋಡದೆ ಸಾತ್ವಿಕ ರೀತಿಯಿಂದ ನೋಡುವುದನ್ನು ಮೈಗೂಡಿಸಿಕೊಳ್ಳುವುದರಿಂದ ದೇವರ ಬೆಳಕಿನ ರೂಪವನ್ನು

ಒಂದಿಲ್ಲೊಂದು ರೀತಿಯಲ್ಲಿ ಕಾಣಲು ಸಾಧ್ಯವೆನ್ನುವ ಜೀವನ ಮೌಲ್ಯವನ್ನು ಕಲಿಸಿಕೊಡುವ ಶರಣರ ವಿಚಾರಧಾರೆ ಎನಗಿನ್ನೇನು ಗತಿ. ಯಾರು ಸಹಾಯಕ್ಕೆ ಇಲ್ಲದಿರುವಾಗ ಹೇಗೆ ಬದುಕು ಸಾಗಿಸಲಿ ಎಂಬ ಅಸಹಾಯಕತೆಯ ಸ್ಥಿತಿಯನ್ನು ಜೀವನದಲ್ಲಿ ಎಂದಿಗೂ ತಂದುಕೊಳ್ಳಬಾರದು. ""ಧೈರ್ಯಂ ಸರ್ವತ್ರ ಸಾಧನಂ"" ಎಂಬ ನಿಲುವು ತಾಳಿದರೆ ಯಾರು ಇಲ್ಲ ಎಂಬ ಭಾವ ದೂರವಾಗಿ ಒತ್ತೆ ಕಲ್ಲನ್ನು ಬೆದರಿಸುವ ಶಕ್ತಿ ಬರುತ್ತದೆಯೆಂಬ ನೀತಿ ಶರಣರ ವಚನದಿಂದ ಆಸೆ ಅಳಿದು ನಿರಾಸೆಯಿಂದ ಮುನ್ನಡೆವರಿಗೆ ಕಾಮ, ಕ್ರೋಧ, ಮಧ, ಮತ್ಸರ, ಮೋಹ ವಿಷಯ ವಾಸನೆಯಂತಹ ಯಾವ ಅರಿಷಡವರ್ಗಗಳು ಬಾದಿಸಲಾರವು ಎಂಬ ವಿಚಾರ ಕಾಯಕವೇ ಜೀವನದ ಮೂಲ ಸತ್ಯ ಆಧಾರ, ಕಾಯಕವಿಲ್ಲದ ಕಾಯ ವ್ಯರ್ಥ, ಸಕಲ ಜಪ ತಪ ಪೂಜೆ ಅನುಷ್ಠಾನ ಗುರುಲಿಂಗ ಜಂಗಮಗಳಿಂದ ಮಿಗಿಲಾದುದು ಮತ್ತೊಬ್ಬರಿಗೆ ನೋವುಉಂಟುಮಾಡುತ್ತದೆ. ಮಾಡದ ಸಂಪನ್ನ ಕಾಯಕದಿಂದ ಏನೆಲ್ಲವನ್ನು ಎಲ್ಲಕ್ಕಿಂತ ಮಿಗಿಲಾಗಿ ಆತ್ಮತ್ಯಜ್ಞಿ ನಿಜಮುಕ್ತಿಪಡೆಯಬಹುದೆಂಬ ಅತ್ಯಮೂಲ್ಯವಾದ ಬದುಕಿನ ಆದರ್ಶ,ಜೀವನ ಮೌಲ್ಯವನ್ನು ಶರಣರ ವಚನಗಳಲ್ಲಿ ಕಾಣುತ್ತದೆ. ಮೋಸ ವಂಚನೆಗಳಿಂದ ದೂರಾದ ಬದುಕೇ ನಿಜವಾದ ಬದುಕಾಗಿದೆ. ಅನ್ಯರ ವಸ್ತುಗಳನ್ನು ಆಶಿಸದೆ ಇರುವದೇ ಜೀವನದ ಉನ್ನತ ಮೌಲ್ಯ ಎಂಬುದನ್ನು ಶರಣರ ವಚನಗಳಿಂದ ಅರಿಯಲು ಸಾಧ್ಯವಾಗುತ್ತದೆ. ಹೀಗೆ ಶರಣರ ಸಾತ್ವಿಕತೆಯನ್ನು ಸಾರುವ ವಾಸ್ತವವಾಗಿ ಅದನ್ನು ನಿಜಾಚರಣೆಯಲ್ಲಿ ತಂದುದಾಗಿರುವಾಗ ಅದರಲ್ಲಿ ಬದುಕಿನ ಮೌಲ್ಯಜೀವನದ ಆದರ್ಶಗಳನ್ನು ಹುಡುಕುವುದೆಂದರೆ ಬೆಳಕಿನಲ್ಲಿ ಬೆಳಕನರಿಸಿದಂದೆ ಇದೆ. ಅವರ ಬದುಕಿನ ಬಳ್ಳಿಯಲ್ಲಿ ಎತ್ತ ನೋಡಿದರು ಸುವಾಸನೆಯ ಪುಷ್ಪಗಳೇ ಇವೆ. ಒತ್ತಿ ಹಿಂಡಿದರೆ ಸಿಹಿಯನ್ನೇ ದೃವಿಸುವ ಹಣ್ಣುಗಳೇ ಇವೆ. ಹಕ್ಕಿ ತೆಗೆದಷ್ಟು ಹೆಚ್ಚಾಗುವ ಎಂದೆಂದಿಗೂ ಬರಿದಾಗದೆ ತುಂಬಿ ಅಮರವಾಗಿ ನಿಲ್ಲುವ ಜೀವನ ಮೌಲ್ಯಗಳು ಶರಣರ ವಚನಗಳಲ್ಲಿ ಕಾಣಿಸಿಗುತ್ತವೆ.

ಗ್ರಂಥ ಸೂಚಿ:

1. ವಚನ ಕಮ್ಮಟ: ಸಂಪಾದಕರ ಕೆ. ಮುರಳಿಸಿದ್ದಪ್ಪ ಪ್ರ 2016
2. ನಿರ್ವಚನ: ಸಂಪಾದಕರು ಪ್ರೊ. ಚಂದ್ರಶೇಖರ ವಸ್ತದ

ಪ್ರ 2003

3. ಸಮಗ್ರ ವಚನ ಸಂಪುಟ ಸಂಪಾದಕರು
ಡಾ.ಎಂ.ಎಂ.ಕಲಬುರಗಿ ಪ್ರ 1993
4. ಭಕ್ತಿಮಾರ್ಗ ಪ್ರವರ್ತಕರು: ಎಚ್.ಜೆ.ರಾಮಯ್ಯಂಗಾರ ಪ್ರ
2001
5. ಶರಣರ ಸಂದೇಶ ಃ ಪ್ರೊ. ಎಚ್. ಬಿ.
ದೇವರಾಜಸರ್ಕಾರ್ ಪ್ರ 2003.